

ಓಂ || ವಿದಾರಿತನಿಶಾಚರೌ ವಿಶದವೇದವಿದ್ಯಾಕರೌ
ಪ್ರಪನ್ನಜನತಾವನೌ ಪ್ರಶಿಥಿಲೀಕೃತಾಶ್ವಾನನೌ |
ಮನೋರಮತಮಕೃತೀ ಮದನಮಾನಿತಾಧಃಕೃತೀ
ವರಾಹತುರಗಾನನೌ ವನಜಲೋಚನೌ ನೌಮ್ಯಹಮ್ || ೧ ||

ವರಾಭಯದರಾರಿಭಿರ್ವಲಯವಲ್ಲು ಹಸ್ತದ್ಯುಭಿಃ
ಪ್ರಬೋಧಶುಭಪುಸ್ತಕಪ್ರಗುಣಶಂಖಮಾಲ್ಯೈರ್ಯುತೌ|
ಹರಿನ್ಮಣಿಮಣಿದ್ಯುತೀ ಹರವಿತಾಯಮಾನಸ್ತುತೀ
ವರಾಹತುರಗಾನನೌ ವನಜಲೋಚನೌ ನೌಮ್ಯಹಮ್ || ೨ ||

ಮನೋಜ್ಞಪದಸಾರಸೌ ಮಹಿತಜಾನುಮಧ್ಯೋರಸೌ
ತ್ರಿರೇಖಶುಭಕಂಧರೌ ತ್ರಿಜಗದಾದ್ಯತಶ್ರೀಕರೌ |
ವಿಭುಷಣಗಣಾಶ್ರಯೌ ವಿಮಲಹಾರಮಾಲಾಶ್ರಯೌ
ವರಾಹತುರಗಾನನೌ ವನಜಲೋಚನೋ ನೌಮ್ಯಹಮ್ || ೩ ||

ರಸಾಮೃತರಸಾಂಕಿತೌ ರಸಿಕಭಕ್ತವರ್ಗಾಂಚಿತೌ
ಪ್ರಸಾದಭರಿತೇಕ್ಷಣೌ ಪ್ರಮಥಮಂಡಲೀಶಿಕ್ಷಣೌ |
ವಿರುದ್ಧಧುರಸಂಗರೌ ಮಹಿತಶಕ್ತಿತೋಽಭಂಗುರೌ
ವರಾಹತುರಗಾನನೌ ವನಜಲೋಚನೋ ನೌಮ್ಯಹಮ್ || ೪ ||

ಸುಖಾನುಭವವಿಗ್ರಹೌ ಸುಜನಸಂಘರಕ್ಷಾಗ್ರಹೌ
ವಿನೋದಜಿತದಾನವೌ ವಿಲಸದಾಕೃತೀ ಶ್ರೀನವೌ |
ಭವಾಬ್ಧಿಭಯಭಂಜನೌ ನಿಜಪದಂ ಸದಾ ಧ್ಯಾಯಿನಾಂ
ವರಾಹತುರಗಾನನೌ ವನಜಲೋಚನೋ ನೌಮ್ಯಹಮ್ || ೫ ||

ವರಾಹತುರಗಾಸ್ಯಯೋರ್ವರನುತಿಂ ನಿಜೈರ್ವಶ್ಯಯೋಃ
ಕೃಪಾನಿಲಯನೇತ್ರಯೋಃ ಕೃಪಣಭಕ್ತಹನ್ಮಿತ್ರಯೋಃ |
ಯತಿಃ ಶಮಲಶಾಂತಯೇ ಯಮಿವಿಮೃಗ್ಯಹ್ರದ್ಧಾಂತಯೇ
ವ್ಯಧತ್ತ ವಿಲಸತ್ಪದಾಂ ವಿಮಲವಾದಿರಾಜಾಭಿಧಃ || ೬ ||

||೧೨|| ಶ್ರೀಮದ್ವಾದಿರಾಜಪುಜ್ಯಚರಣವಿರಚಿತಂ ಶ್ರೀವರಾಹಹಯವದನಸ್ತೋತ್ರಮ್ ಸಂಪೂರ್ಣಮ್ ||

|| ಕೃಷ್ಣಾಪರ್ಣಮಸ್ತು ||